

ಚಿರಸ್ಕರಣೆ: ಒಂದು ಸಂಸ್ಕರಣೆ

ಮಹಾಂತೇಶ ಜೀವಣ್ಣವರ*

*ಕನ್ನಡ ಸಹಾಯಕ ಪ್ರಾಧ್ಯಾಪಕರು, ಶ್ರೀ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದಜ್ಞ ಕಾಲೇಜು, ಗದಗ.

ಸಾರಾಂಶ: (Abstract)

ಸ್ವಾತಂತ್ರ್ಯದ ಕನಸಿನಲ್ಲಿ ತೇಲಾಡುತ್ತಿದ್ದ ದೇಶದ ಅತಂತ್ರ ಸ್ಥಿತಿಯಲ್ಲಿ ಭಾರತೀಯ ಸಮಾಜದ ಬದಲಾದ ಸನ್ನಿವೇಶಗಳ ಕುರಿತು ಯಥಾವತ್ತಾಗಿ ಚಿತ್ರಿಸುವ ಚಿರಸ್ಕರಣೆ ಕನ್ನಡದ ಮಹತ್ವದ ಕಾದಂಬರಿಗಳಲ್ಲಿ ಒಂದು. ಕಟ್ಟಿಮನಿಯವರ ನರಗುಂದದ ಬಂಡಾಯಕ್ಕೆ ರೈತರೇ ಮುಖ್ಯ ಕಾರಣವಾದರೆ ನಿರಂಜನರ ಚಿರಸ್ಕರಣೆಗೆ ಕೇರಳದ ಕಯ್ಯಾರು ಕ್ರಾಂತಿಯೇ ಮುಖ್ಯ ವಸ್ತುವಾಯಿತು. ಕಾದಂಬರಿಯೂದ್ದಕ್ಕಾಗಿ ಸಾಮಾಜಿಕ ಸಮಸ್ಯೆಗಳು, ರೈತರ ಬೆಂಬು ಬಾಗಿಸಿದ ಜೀತ ಪದ್ಧತಿ, ಜಮೀನ್‌ನಾರಿ ಪದ್ಧತಿ ಇವುಗಳೊಂದಿಗೆ ಹೋರಾಡುತ್ತಾ ದೇಶದ ಸ್ವತಂತ್ರಕ್ಕಾಗಿ ಕೇರಳದ ಕಯ್ಯಾರಿನ ಒಂದು ಪ್ರಗಾಮ ಸ್ವತಂತ್ರದ ಕಡಿಯನ್ನು ಹಚ್ಚಿದ್ದ ಮಾತ್ರ ವಿಸ್ತಯಕಾರಿಯಾದ ಘಟನೆಯಾಗಿದೆ. ನಿರಂಜನರ ಚಿರಸ್ಕರಣೆ ದೇಶದ ಸ್ವಾತಂತ್ರ್ಯದ ಹೋರಾಟದ ಒಂದು ಭಾಗವನ್ನು ಕಟ್ಟಿಗೆ ಕಟ್ಟಿಸುವಂತೆ ಚಿತ್ರಿಸುತ್ತದೆ. ದೇಶದ ಸ್ವತಂತ್ರ ಸಂಗ್ರಾಮದ ಚಿತ್ರವನ್ನು ಕೊಡುವುದರ ಜೊತೆಗೆ ಇದೊಂದು ಸ್ವಾತಂತ್ರ್ಯವದ ಐತಿಹಾಸಿಕ ಕಾದಂಬರಿಯಾಗಿದೆ.

ಮುಖ್ಯವದಗಳು (Keywords) ನಿರಂಜನ, ಚಿರಸ್ಕರಣೆ, ಕಯ್ಯಾರು, ವೃತ್ತಿಜೀವನ, ರಾಷ್ಟ್ರಾಭಿಮಾನ.

ಪೀಠಿಕೆ

ಸ್ವಾತಂತ್ರ್ಯದ ಕನಸಿನಲ್ಲಿ ತೇಲಾಡುತ್ತಿದ್ದ ದೇಶದ ಅತಂತ್ರ ಸ್ಥಿತಿಯಲ್ಲಿ ಭಾರತೀಯ ಸಮಾಜದ ಬದಲಾದ ಸನ್ನಿವೇಶಗಳ ಕುರಿತು ಯಥಾವತ್ತಾಗಿ ಚಿತ್ರಿಸುವ ಚಿರಸ್ಕರಣೆ ಕನ್ನಡದ ಮಹತ್ವದ ಕಾದಂಬರಿಗಳಲ್ಲಿ ಒಂದು. ದೇಶದ ಸ್ವತಂತ್ರ ಸಂಗ್ರಾಮದ ಚಿತ್ರವನ್ನು ಕೊಡುವುದರ ಜೊತೆಗೆ ಇದೊಂದು ಸ್ವಾತಂತ್ರ್ಯವದ ಐತಿಹಾಸಿಕ ಕಾದಂಬರಿಯಾಗಿದೆ. ಚಿರಸ್ಕರಣೆ ಕಾದಂಬರಿಯಲ್ಲಿ ಕಲ್ಪನೆಗಿಂತ ಹೆಚ್ಚು ವಾಸ್ತವಚೇ ಮದುಗಿದೆ. ಯಾಕೆಂದರೆ ಕಯ್ಯಾರು ವಾಸ್ತವವನ್ನು ಬಿಟ್ಟು ಕದಲುವುದಿಲ್ಲ. ಕಯ್ಯಾರಿನ ಹೋರಾಟದ ಅಂತಃಸ್ವತಂತ್ರವನ್ನು ಮತ್ತು ಆ ಕಾಲಾವಧಿಯ ಚೇತನವನ್ನು ಕಲೆಯಲ್ಲಿ ಸರೇಹಿಡಿಯುವ ಪ್ರಯತ್ನ ಇಲ್ಲಿ ಸೋಗಸಾಗಿ ಮಾಡಲಾಗಿದೆ.

ನಿರಂಜನರೆಂದು ಪ್ರಸಿದ್ಧರಾದ ಕುಳಿಕುಂದದ ಶಿವರಾಯರು ಕನ್ನಡದ ಪ್ರಗತಿಶೀಲ ಲೇಖಕರಲ್ಲಿ ಅಗ್ರಗಣ್ಯರು. ತಮ್ಮ ವ್ಯೇಯಕ್ತಿಕ ಬದುಕಿನಲ್ಲಿ ಶೀಸ್ತ, ಪ್ರಮಾಣೀಕರೆ, ಭಲ, ಸೇಂಹ ಮೌಲ್ಯಗಳನ್ನು ಅನುಸರಿಸಿ ಸಾಹಿತ್ಯದಲ್ಲಿ ಅದು ಮೈದೊಡೆಯುವಂತೆ ನೋಡಿಕೊಂಡವರು. ಕುಳಿಕುಂದದಲ್ಲಿ ಹುಟ್ಟಿ, ಕಾಮ ಸುಳ್ಳದಲ್ಲಿ ಓದು ಮುಗಿಸಿದ ನಿರಂಜನರು ಹೈಸ್ಕೂಲ್‌ ಶಿಕ್ಷಣಕ್ಕಾಗಿ ಹೆಚ್ಚು ಹಾಕಿದ್ದು ನಿಲ್ದಾರದೆಡೆಗೆ. ನಿಲ್ದಾರದ ಪಕ್ಷದಲ್ಲಿ

Please cite this article as: ಮಹಾಂತೇಶ ಜೀವಣ್ಣವರ. (2023). ಚಿರಸ್ಕರಣೆ: ಒಂದು ಸಂಸ್ಕರಣೆ. ಪ್ರತಿಷ್ಠಾ: ಮಲ್ಲಿಕಿಷ್ಟಿನರಿ ಕನ್ನಡ ರಿಸರ್ಚ್‌ ಜರ್ನಲ್‌ ಆಫ್ ಐಬಿಎಂಆರ್‌ಡಿ, 5(1). ಪು.ಸಂ. 89–95.

ಇರುವುದೇ ಕಯ್ಯಾರು. ಕಯ್ಯಾರು ಸೋಣಿಸಿದಾಗ ನಿರಂಜನರು ಪರೀಕ್ಷೆ ಬರೆದು ವೃತ್ತಿಗೆ ಸೇರಿದ್ದ ರಾಷ್ಟ್ರ ಬಂಧು ಪತ್ರಿಕೆಯಲ್ಲಿ. ಹೀಗೆ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ ನಿರಂಜನರು ಕಥೆ, ನಾಟಕ, ಕಾದಂಬರಿಯ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಸಾಹಿತ್ಯ ಎಂಬುದು ವಾಸ್ತವತೆ ಮತ್ತು ನೈಜ ವಿಚಾರಗಳ ಕಲೆ ಎಂದು ನಿರಂಜನರು ಭಾವಿಸಿದ್ದರು. ಈ ನೆಲೆಯಲ್ಲಿ ‘ವಿಮೋಚನೆ’, ‘ಚಿರಸ್ಕರಣೆ’, ‘ಮೃತ್ಯುಂಜಯ’, ‘ರಂಗಮೃನ ವಾರ’, ‘ಬನಶಂಕರಿ’, ‘ಕಲ್ಯಾಂ ಸ್ವಾಮಿ’, ‘ಸ್ವಾಮಿ ಅಪರಂಪರಾ’ ಕಾದಂಬರಿಗಳು. ‘ರಕ್ತ ಸರೋವರ’, ‘ಕೊನೆಗಿರಾಕೆ’, ‘ವಾರದ ಮುಡುಗ’, ‘ಒಂಟಿ ನಕ್ಕತ ನಕ್ಕಿತು’ ಕಥೆಗಳು. ‘ಆಹ್ನಾನ’, ‘ಸಾಮಾಜಿಕ್ಕಾ’, ‘ಪಾಪಸು ಕಳ್ಳಿ’ ನಾಟಕಗಳು. ‘ಬುದ್ಧಿ ಭಾವ’, ‘ಬದುಕು’, ಲೇಖನಗಳ ಸಂಗ್ರಹ. ‘ಕಾಲಕ್ಷೇಪ’, ‘ರಾಜಧಾನಿಯಿಂದ ಅಂಕಣ’ ಎಂಬ ಅಂಕಣ ಬರಹಗಳನ್ನು ಬರೆದಿದ್ದಾರೆ. ‘ಚಿರಸ್ಕರಣೆ’ ಅವರ ಮಹತ್ವದ ಕಾದಂಬರಿಗಳಲ್ಲಿ ಒಂದು. 1941ರಲ್ಲಿ ಕಯ್ಯಾರನಲ್ಲಿ ನಡೆದ ಘಟನೆಗಳನ್ನು ಆಧರಿಸಿ ಬರೆದ ಕೃತಿಯಾಗಿದೆ.

ಹಿನ್ನೆಲೆ

ಕೇರಳದ ಕಾಸರಗೋಡು ಜಿಲ್ಲೆಯ ಹೊಸದುಗ್ರ ತಾಲೂಕಿನ ಕಯ್ಯಾರು ಭಾರತದ ಕುಗ್ರಾಮಗಳಲ್ಲಿ ಒಂದು. ಈ ಹಳ್ಳಿಗೆ ಕಾಸರಗೋಡಿನಿಂದ 45 ಕಿ.ಮೀ. ದೂರ. 1935ರಿಂದ 1943ರವರೆಗೆ ನಡೆದ ಕಯ್ಯಾರಿನ ಕ್ರಾಂತಿಯ ವಿಷಯ ವಸ್ತು ಇದು. 1941ರಲ್ಲಿ ನಿರಂಜನರು ರಾಷ್ಟ್ರಬಂಧು ಪತ್ರಿಕೆ ಸೇರಿದಾಗ ಮಂಗಳೂರಿನಲ್ಲಿ ಕಯ್ಯಾರು ಕಲಿಗಳ ವಿಚಾರಣೆ ನಡೆಯುತ್ತಿತ್ತು. ಈ ಬಗ್ಗೆ ನಿರಂಜನರೇ ಹೀಗೆ ಹೇಳುತ್ತಾರೆ. “ಕಯ್ಯಾರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ ನಾನು, ಪತ್ರಕರ್ತೆ ಎಂದು ಜ್ಯೇಲ್ರಾ ಕಣ್ಣಾಮಿಟಿಕೆಸಿದರು. ಸರೆಮನೆಯಲ್ಲಿ ಆ ಬೈದಿಗಳನ್ನು ಭೇಟಿಯಾದೆ. ಆ ಧೀರ್ಜ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪ್ಯದ ಸವಿಯಾಂಡೆ. ಆ ವಿಚಾರಣೆ ಭಾರಿ ನಾಟಕ, ಅದರ ಭೀಕರತೆ ಸ್ವಷ್ಟವಾದದ್ದು ನ್ಯಾಯಮೂರ್ತಿ ತೀರ್ಮು ನೀಡಿದ ದಿನ. ನಾಲ್ಕುರಿಗೆ ಮರಣದಂಡನೆ, ಒಟ್ಟು ಎರಡು ವರ್ಷ ಸಂದವು, ಅಫೀಲು ಇತ್ಯಾದಿ ಮುಗಿದಾಗ ಕಯ್ಯಾರಿನ ನಾಲ್ಕುರು ರ್ಯಾತ ಮುಕ್ಕಳು ಮತ್ತಾತ್ಮರಾದ ತುಸು ಮುನ್ನ ನಾನು ಕಯ್ಯಾರಿಗೆ ಹೋಗಿದ್ದೆ.”

ಜನತೆಯ ಸಮರದಲ್ಲಿ ದೇಶದ ನಾನಾ ಕಡೆ ಜೀವತೆಯಾದವರ ಜೊತೆ ಒಂದು ವರ್ಷದ ಬಳಿಕ ಮತ್ತೊಮ್ಮೆ ಹೋದೆ ಕಯ್ಯಾರು ದಿನಾಚರಣೆಯಲ್ಲಿ ಭಾಗವಹಿಸಲು. ಈ ಎರಡು ಭೇಟಿಗಳ ವೇಳೆಯಲ್ಲಿ ನಾನಿದ್ದಿದ್ದ ರಂಗದ ಮೇಲೆ. ಅದರೊಂದಿಗೆ ವಿಶ್ವಾದ ಇನ್ನೊಂದು ಪಾತ್ರವೂ ಇತ್ತು ಅದು ರಂಗದ ಮೇಲಿದ್ದಾಗಲೂ ಬರಹಗಾರನಾಗಿ ತುಸು ದೂರವಿರುವುದು. ನಡೆಯುತ್ತಿದ್ದುದನ್ನು ವಸ್ತುನಿಷ್ಠವಾಗಿ ವೀಕ್ಷಿಸಿ ಅಧ್ಯೇತಸುವುದು ಅದನ್ನೆಲ್ಲ ನನ್ನ ಆಳಕ್ಕೆ ಇಂಗಿಸಿಕೊಳ್ಳುವುದು. ನಾನು ನೋಡು ನೋಡುತ್ತಿದ್ದಂತೆಯೇ ಕಯ್ಯಾರಿನ ಶೋಷಿತರು ಇತಿಹಾಸ ರಚಿಸಿದ್ದರು ಕಥೆಯಾಗಿದ್ದರು. ದಂತ ಕಥೆಯಾಗಿದ್ದರು.” ಹೀಗೆ ನಿರಂಜನರು ಚಿರಸ್ಕರಣೆ ಕಾದಂಬರಿಯ ಪ್ರೇರಣೆ ಮತ್ತು ವಿಷಯವಸ್ತುವನ್ನು ತಮ್ಮ ಕಾದಂಬರಿಯ ಮುನ್ನಡಿಯಲ್ಲಿ ಬರೆದುಕೊಂಡಿದ್ದಾರೆ. ಸಾವು ಸಮಸ್ಯೆಯಲ್ಲ ಸಾಧನೋಳಗಿನ ಸಾವು ದೊಡ್ಡ ದುರಂತ ಇಲ್ಲಿ ಪಾರತಂತ್ರದ ಪ್ರಶ್ನೆ ಇಲ್ಲ ಸ್ವಾತಂತ್ರ್ಯದೋಳಗಿರುವ ಪಾರತಂತ್ರವು ಮನೆಯೋಳಗಿನ ಕಿಚ್ಚು, ಆತ್ಮಗೌರವದ ಒಂದು ಹಣತೆ ಈ ಚಿರಸ್ಕರಣೆ.

ಭಾರತದ ಸ್ವತಂತ್ರ ಹೋರಾಟಗಾರರಿಗೆ ಬಿಟಪರು ಬಿಟ್ಟು ಹೋಗುವಾಗ ಅವರ ಅಧಿಕಾರವನ್ನು ಬಂಡವಾಳಶಾಹಿಗಳಿಗೆ ವರ್ಗಾಯಿಸುವುದನ್ನು ಜನಪರ ಹೋರಾಟಗಾರರು ಒಪ್ಪಲಿಲ್ಲ ಬ್ರಿಟಿಷರೊಂದಿಗೆ ಆರ್ಥಿಕ, ಸಾಮಾಜಿಕ, ಅಸಮಾನತೆಗಳನ್ನು ಓಡಿಸಬೇಕೆಂಬ ಹಂಬಲವಿತ್ತು. ಅಂತಹ ಹೋರಾಟದ ಒಂದು ಅಪೇಕ್ಷಣೀಯವೇ ಈ ಕಯ್ಯಾರ್ವಿನ ರೈತ ಮಕ್ಕಳ ನಡೆಸಿದ ಹೋರಾಟದ ಕಥೆಯೇ ಚಿರಸ್ತರಕ್ಕ. ವರ್ಗಾಯಿಸುವಾನತೆ ವಿರುದ್ಧ ಜಮೀನ್‌ನಾರಿ ಪದ್ಧತಿಯ ವಿರುದ್ಧ ಜೊತೆಗೆ ಪಾರತಂತ್ರವನ್ನು ತೊಲಗಿಸಿ ಸ್ವತಂತ್ರವನ್ನು ಪಡೆಯಬೇಕೆಂಬ ಹಂಬಲದಿಂದ ಆರಂಭವಾದ ಕಯ್ಯಾರ್ವಿನ ಹೋರಾಟವು ದುರಂತದಲ್ಲಿ ಅಂತ್ಯಗೊಂಡಿದ್ದ ಮಾತ್ರ ವಿಪರ್ಯಾಸ. ಕಯ್ಯಾರ್ವಿನ ಕ್ರಾಂತಿಯ ಮುಖ್ಯ ಮಾರ್ಗದರ್ಶಕರು ಪ್ರೇರಕರು ಆ ಉರಿನ ಮಾಸ್ತರರು. ಆ ಉರಿನ ರೈತರ ಎದೆಯಲ್ಲಿ ಸ್ವತಂತ್ರದ ಅರಿವನ್ನು ಮೂಡಿಸುವ ಮುಖೀನ, ಸ್ವಾಭಿಮಾನದ ವ್ಯಜಾರಿಕೆಯ ಕಿಡಿ ಹೊತ್ತಿಂದ ಪ್ರಥಮ ಪಾತ್ರ ಈ ಮಾಸ್ತರರದ್ದು.

ಕಾದಂಬರಿ ಆರಂಭವಾಗುವುದು ‘ಅಪ್ಪು ಮತ್ತು ಚಿರಕುಂಡ’ ಎಂಬ ಬಾಲ್ಯವನ್ನು ದಾಟಿದ ಯೌವನಕ್ಕೆ ಕಾಲಿಡುತ್ತಿರುವ ಇಬ್ಬರು ಭಾಲಕರ ಮೂಲಕ. ಅಪ್ಪು ಮತ್ತು ಚಿರಕುಂಡರು ಕಾದಂಬರಿಯೂದ್ದಕ್ಕೂ ಪ್ರಮುಖ ಪಾತ್ರಧಾರಿಗಳಾಗಿ ಕಯ್ಯಾರ್ವಿನ ಕ್ರಾಂತಿಯ ಮುಖ್ಯ ಹರಿಕಾರರಾಗಿ ಬಿಂಬಿತರಾಗುತ್ತಾರೆ. ಅಪ್ಪು ಮತ್ತು ಚಿರಕುಂಡರು ಮಾಸ್ತರನ್ನು ಜೊತೆಗೆ ಪಂಡಿತರೆಂಬ ತಿಳುವಳಿಕೆ ಉಳ್ಳವರನ್ನು ಭೇಟಿಯಾಗುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಚಿರಕುಂಡ ತಂದೆ-ತಾಯಿಗಳ ಶ್ರೀತಿಯ ಒಬ್ಬನೇ ಮಗ. ಆ ಕಾರಣದಿಂದಲೇ ಮುಂದಿನ ವಿದ್ಯಾಭ್ಯಾಸದಿಂದ ವಂಚಿತನಾದವನು. ಅಪ್ಪು ತಂದೆ-ತಾಯಿಗಳ ಹಿರಿಮಗ ದುಡಿತದ ಜವಾಬ್ದಾರಿಯಿಂದ ಹೈಸ್ಕೂಲಿಗೆ ಕಾಲಿಡದವನು.

ಮೊದಲ ಬಾರಿಗೆ ಮಾಸ್ತಾರರೊಡನೆ ಪಂಡಿತರನ್ನು ಭೇಟಿಯಾಗಿ ಸ್ವತಂತ್ರ, ಸಮಾನತೆ, ಸಮಾಜವಾದ ಎಂಬ ಶಕ್ತಿಗಳಿಂದ ಪ್ರೇರಣಗೊಂಡು ತಮ್ಮಾರಲ್ಲಿಯೂ ಸಹ ರೈತರನ್ನು ಜಾಗೃತಿ ಮೂಡಿಸಬೇಕೆಂದು ಅಣಿಯಾಗುತ್ತಾರೆ. ಇವರ ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಮಾಸ್ತರರು ಎಲ್ಲದರ ಬೆನ್ನ ಹಿಂದೆ ನಿಂತು ಮಾರ್ಗದರ್ಶಕರಾಗಿ ಬಾಲಕರಿಗೆ, ರೈತರಿಗೆ ಜಾಗೃತಿ ಮೂಡಿಸಿ ಕಯ್ಯಾರ್ವಿನ ಎಲ್ಲರಿಗೂ ಶೀಕೊಳ್ಳಬೇಕಾಗಿ ಕೊಟ್ಟಿ ರೈತಸಂಘವನ್ನು ಸ್ಥಾಪಿಸಲು ಪ್ರೇರಣ ಕೊಟ್ಟಪರು ಮಾಸ್ತರರು. ಶೀಕೊಳ್ಳಿಕೆ ಅನಿವಾರ್ಯತೆಯ ಜೊತೆಗೆ ಮಣಿನ ಅಭಿಮಾನ ರಾಷ್ಟ್ರಾಭಿಮಾನದ ಬೀಜವನ್ನು ಬಿತ್ತಿದವರು ಮಾಸ್ತರರು. ಈ ಮಣಿ ಯಾರದು? ನಮ್ಮದು. ಹೊಲ ಯಾರದು? ನಮ್ಮದು. ಈ ದೇಶ ಯಾರದು? ನಮ್ಮದು. ಉಳ್ಳಿವವನೇ ಭೂ ಒಡೆಯ ಎಂದು ಹುಡುಗರೆ ಕೈಯಲ್ಲಿಯೇ ಹೇಳಿಸಿ ಅವರನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತಿದ್ದರು. “ಮನುಷ್ಯ, ಸಮಾಜ, ಭೂಮಿ, ರೈತ, ಒಡೆಯ ಸಾಮ್ರಾಜ್ಯಶಾಹಿ ಇವುಗಳ ಸಂಬಂಧ ಸ್ವರೂಪಗಳನ್ನು ತಮ್ಮ ಸುತ್ತಿನ ರೈತರಿಗೆ ಅರಿವು ಮಾಡಿಕೊಡುತ್ತಾರೆ ಸಾಮ್ರಾಜ್ಯಶಾಹಿ ಮತ್ತು ಅದರ ಭಾಲಬುಡುಕರ ವಿರುದ್ಧದ ತೀವ್ರ ಸ್ವರೂಪದ ಚಳುವಳಿಗೆ ಕಾರಣರಾಗುತ್ತಾರೆ” (ಕಿ. ರಂ. ನಾಗರಾಜ್: ನಿರಂಜನ ಅಧಿನಿರಂದನ).

ಕಯ್ಯಾರಲ್ಲಿ ಇಬ್ಬರೂ ಜಮೀನ್‌ನಾರರು ಇರುತ್ತಾರೆ ಒಬ್ಬನು ನಂಬಾದರಿ. ಮಹಾಭಾರತ ಮಡಿವಂತಿಕೆ ಉಳ್ಳವನು. ಇನ್ನೊಬ್ಬನು ನಂಬಿಯಾರ ಭ್ರಾಹ್ಮಣನಾದರೂ ಭೂಮಿಯ ಮೇಲಿನ ಆಸೆಯಿಂದ ಹೊಲೆಯನ ಮೇಲಾದರೂ ಕೈಯಿಟ್ಟು ಗುದ್ದಿ ಜಮೀನನ್ನು ಕಬಳಿಸುವವನು. ಸಾಲದ ನೆಪದಲ್ಲಿ ರೈತರ

ಭೂಮಿಯನ್ನು ಲಪಟಾಯಿಸುವ ಜರ್ಮೀನ್‌ನಾರರ ಕೌಯ್‌ ಒಂದು ಕಡೆಗಾದರೆ, ಅಜ್ಞಾನ ಮತ್ತು ಅನಕ್ಷರತೆಯಿಂದ ಸ್ವಂತಿಕೆಯನ್ನು ಕಳೆದುಕೊಂಡು ನರಭುವ ರೈತರು ಮತ್ತೊಂದು ಕಡೆ ಇದ್ದಾರೆ. ಇಂತಹ ಅಸಹಾಯಕ ರೈತರನ್ನು ಒಂದು ಅರ್ಥಮಾರ್ಣವಾದ ಬದುಕಿನ ನೆಲೆಗೆ ಕೊಂಡೊಯ್ವಾವ ಪ್ರಯತ್ನದಲ್ಲಿ ಮಾಸ್ತರರು, ಪಂಡಿತರು, ಜೀರಕುಂಡ ಅಪ್ಪು, ಹೊಡವರ ಕುಂಜಾಂಬು ಅಭೂಬಕರ್ ಮುಂತಾದವರು ತೋಡಗುತ್ತಾರೆ.

ಪ್ರತಿನಿತ್ಯ ಸಂಜಯ ಸಮಯದಲ್ಲಿ ಶಾಲೆಯ ಆವರಣದಲ್ಲಿ ಪತ್ರಿಕೆಯನ್ನು ಓದುವುದರ ಮೂಲಕ ರೈತಸಂಘದ ಚಲನಶೀಲ ಕಾರ್ಯವನ್ನು ಮಾಸ್ತರರು ಮಾಡಲು ತೋಡಗುತ್ತಾರೆ. ಆದರೆ ಅದು ಜರ್ಮೀನ್‌ನಾರರ ಕೆಂಗಣ್ಣಿಗೆ ಗುರಿಯಾಗಿ ಸ್ವಲ್ಪ ಕಾಲದಲ್ಲಿಯೇ ನಿಲ್ಲಾತ್ತದೆ. ನಂತರ ಸ್ವಲ್ಪ ಕಾಲದಲ್ಲಿ ಶಾಲೆಯ ಬದಲಾಗಿ ಕೋರನ ಮನೆಯಲ್ಲಿ ಪತ್ರಿಕೆಯನ್ನು ಓದುವ ಕಾರ್ಯ ಮುಂದುವರಿಯ್ತದೆ. ನಂತರ ಮಧ್ಯ ಪಂಡಿತರು ಆ ಉರಿಗೆ ಒಂದು ಹೋಗುತ್ತಾರೆ. ಇದರ ಪರಿಣಾಮ ರೈತರಿಗೂ ಸಹ ರಾತ್ರಿ ಶಾಲೆಯಲ್ಲಿ ಪಾಠ ಹೇಳಿ ಕೊಡುವ ವಯಸ್ಕರ ಶೀಕ್ಷಣ ಶಾಲೆ ಆರಂಭಗೊಳ್ಳುತ್ತದೆ. ಉರಿನ ಇಬ್ಬರು ಜರ್ಮೀನ್‌ನಾರರ ವೈಯಕ್ತಿಕ ಪ್ರತಿಷ್ಠೆಯಿಂದ ರಾತ್ರಿ ಶಾಲೆ ಆರಂಭಗೊಳ್ಳುತ್ತದೆ. ಇದು ಕಯ್ಯೂರಿನ ರೈತಸಂಘ ಸಾಫ್ಪನೆಯಾಗಲು ಪ್ರಮುಖ ಕಾರಣವಾಗುತ್ತದೆ. ಅಕ್ಷರಜ್ಞನವನ್ನು, ಲೋಕಜ್ಞನವನ್ನು ಹೇಳಿಕೊಡುವ ಮಾಸ್ತರರ ನವೀನ ಪದ್ಧತಿಗೆ ಆ ಶಾಲೆ ಪ್ರಯೋಗ ಕ್ಷೇತ್ರವಾಯಿತು. ಹೀಗೆ ಆರಂಭವಾದ ರೈತ ಚಟುವಟಿಕೆಗಳು ತಳಿಪರೆಂಬ ರೈತ ಸಮ್ಮೇಳನದಲ್ಲಿ, ಕಯ್ಯೂರಿನ ರೈತರು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಮುಂದುವರೆಯಿತು. ನಂತರ ಆ ಉರಿನಲ್ಲಿ ಅಧಿಕೃತವಾಗಿ ಒಂದು ರೈತಸಂಘ ಸಾಫ್ಪನೆಯಾಗುವಲ್ಲಿ ಆ ರಾತ್ರಿ ಶಾಲೆಯ ಮತ್ತು ಮಾಸ್ತರರ ಪರಿಶ್ರಮ ಯಶಸ್ವಿಯಾಯಿತು. “ಈ ಕಾದಂಬರಿಯಲ್ಲಿ ಬರುವ ಮಾಸ್ತರರು ಕನ್ನಡದಲ್ಲಿ ಒಂದು ವಿಶಿಷ್ಟ ಪಾತ್ರ, ಮಾಸ್ತರಿಕೆಯ ಮುಖವಾದ ಹಾಕಿದ ಈ ಕ್ರಾಂತಿಕಾರಿಯ ಸೌಜನ್ಯಶೀಲತೆ, ಕಷ್ಟ ಸಹಿಷ್ನುತ್ತೆ, ಓದುಗರಲ್ಲಿ ಅಭಿಮಾನ ಅನುಕಂಪಗಳನ್ನು ಮಟ್ಟಿಸುತ್ತದೆ.” (ಸಿದ್ದಲಿಂಗಯ್ಯ: ಕಮಲಾಭಿನಂದನ) ಎಂಬ ಮಾತು ನೂರಕ್ಕೆ ನೂರರಪ್ಪು ಸತ್ಯ. ಈ ಕಾದಂಬರಿಯಲ್ಲಿ ಮಾಸ್ತರರ ಪಾತ್ರವೇ ಬಹುಮುಖ್ಯವಾದದ್ದು. ಅವರು ಸೌಜನ್ಯಶೀಲ ಮತ್ತು ವಿಚಾರಕ್ಕೆ ಉಳಿವರು, ತಾಳೆಯನ್ನು ಕೆಡುಕೊಳ್ಳದೆ ಗುರಿಯ್ತ ಸಾಗಿಸಿದವರು.

ರೈತ ಸಮುದಾಯ ಭೂ ಮಾಲೀಕರ ದೋಜನ್‌ಕ್ಕೆ ಒಳಗಾಗುವುದನ್ನು ತಡೆಯಲು ಅಪ್ಪು ಜೀರಕುಂಡ ಅಭೂಬಕರ್ ಹೊಡವರ ಕುಂಜಾಂಬುರಂಧರವರನ್ನು ಸಜ್ಜಗೊಳಿಸಿದವರು. “ತೀಕ್ಷ್ಣದ ದಬ್ಬಾಳಿಕೆಯ ಎದುರಿಗೂ ಚಿತ್ತಸಾಫ್ಟೀವನ್ನು ಕಳೆದುಕೊಳ್ಳದ ನಿವಿರತೆ ಮೃದುತ್ವ ಇವೆರಡರ ಸಮಿಫೀಲಿಯಿಂದ ಹೋರಾಟಗಾರರ ಮೇಲೆ ಮಾಡುವ ಪರಿಣಾಮ ಅತ್ಯಂತ ಜೀವಂತಿಕೆಯಿಂದ ಹೂಡಿದೆ.” (ಕ. ರಂ. ನಾಗರಾಜ್: ನಿರಂಜನ ಅಭಿನಂದನ) ಜರ್ಮೀನ್‌ನಾರರೊಂದಿಗೆ ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಅವರು ಸಲೀಸಾಗಿ ನಡೆದುಕೊಂಡು ಕಾರ್ಯೋಽನ್ಮುಖಿರಾದವರು. ಆದರೆ ಯಾವಾಗ ಕಯ್ಯೂರಿನಲ್ಲಿ ರೈತರ ಸಂಘ ಸಾಫ್ಪನೆಯಾಗುವುದು ಎಂಬ ವಿಚಾರ ತಿಳಿದಾಗ ಜರ್ಮೀನ್‌ನಾರ ನಂಬಿಯಾರ ಕೆಂಡಮಂಡಲವಾಗಿ ಮಾಸ್ತರರನ್ನು ಉರು ಬಿಡಿಸುವ ಹನ್ನಾರ ಮಾಡಿದನು. ಮತ್ತೆ ಈ ಕಡೆ ಅಪ್ಪು ಸಂಘವನ್ನು ಕಟ್ಟುವುದು ಯಾವಾಗ ಎಂದು ಮಾಸ್ತರನ್ನು ಕೇಳಿದಾಗ “ಕಬ್ಬಿಣ ಕಾದಾಗ ಅಲ್ಲಾ ಹೊಡಿಬೇಕು” ಎಂದು ಅವರಿಬ್ಬರನ್ನು ಸಮಾಧಾನ ಪಡಿಸುತ್ತಿದ್ದರು.

ತಳಿಪರಂಬ ಜಾತೆಯ ನೆಪದಲ್ಲಿ ಉತ್ತರ ಮಲಬಾರಿನ ರೈತ ಸಮೇಳನಕ್ಕೆ ಹೋದ ರೈತರು ಮರಳಿಬಂದು ಸಂಘವನ್ನು ಸ್ಥಾಪಿಸಿದರು. ಕಯ್ಯಾರಿನ ರೈತರ ಸಭೆಯಲ್ಲಿ ಮೊದಲ ಬಾರಿಗೆ ಕೆಂಪುಬಾವುಟ ಹಾರಾಡಿತು. ಸಂಘದ ತಾತ್ಕಾಲಿಕ ಕಚೇರಿಯಾದ ಅಪ್ಪುವಿನ ಮನೆಯಲ್ಲಿ ಬಾವುಟವು ನೆಲೆ ನಿಂತಿತು. ಸಂಘದ ಕಟ್ಟಡ ಕಟ್ಟಲು ಮೊಡವರ ಕುಂಜಾಂಬು ತನ್ನ ಹೊಲದಲ್ಲಿ ಜಾಗವನ್ನು ಕೊಟ್ಟಿರುತ್ತಿದ್ದರು. ಇವರನ್ನು ಹದ್ದುಬಸ್ತಿನಲ್ಲಿ ಇಡಲು ನಂಬಿಯಾರನು ಹೊಲೀಸರನ್ನು ಕರೆಸಿ, ಬೆದರಿಸುವ ತಂತ್ರ ಹಾಡಿದರೂ ಅಪ್ಪು ಮತ್ತು ಚಿರಕುಂಡರು ಅದಕ್ಕೆ ಬಗ್ಗೆಲ್ಲ. ಇದೆಲ್ಲವನ್ನು ನೋಡಿದ ಮಾಸ್ತರರು ತಾನು ಉಂಟಾಗಿ ಬಿಟ್ಟರು ಇನ್ನು ಮುಂದೆ ಸಂಘ ಉಳಿಯುವುದು ಬೆಳೆಯುವುದು ಎಂದು ಕಣ್ಣನ್ನು ಮಂಜಾಗಿಸಿದರು. ಎಲ್ಲರೂ ಭಾರವಾದ ಮನಸ್ಸಿನಿಂದ ಮಾಸ್ತರರನ್ನು ಕಯ್ಯಾರಿಂದ ಬಿಳಿಕ್ಕಾಟಿರುತ್ತಿದ್ದರು. ಅಷ್ಟೋತ್ತಿಗಾಗಲೇ ಮಾಸ್ತರರು ನೆಟ್ಟಿದ್ದ ಸಸಿ ಮರವಾಗುತ್ತಿರುತ್ತಿದ್ದು.

ದಿನ ಕಳೆದಂತೆ ಸಾಮಾಜಿಕಾಗಿ ನೆಲೆಯೂರತೊಡಗಿತು. ನಾನಿಲ್ಲಿಯೇ ಇದ್ದಿನ ಎಂದು ಕೂಗಿ ಹೇಳುತ್ತಿರುತ್ತು. ಅಂತಹ ವಾತಾವರಣದಲ್ಲಿ ಆ ತಾಲೂಕಿನ ರೈತ ಸಮೇಳನ ಕಯ್ಯಾರಿನಲ್ಲಿ ಜರುಗಬೇಕೆಂದು ಗೊತ್ತಾಯಿತು. ಕೈಯೂರಿನ ರೈತರ ದೃಷ್ಟಿಯಿಂದ ಅದು ಅವರಿಗೆ ದೊಡ್ಡ ಗೌರವವಾಗಿದೆ. ಸಿದ್ಧತೆ ಮೊದಲಾಯಿತು. ಅನೇಕ ರೈತ ಮುಖಿಂಡರು ಗುಪ್ತವಾಗಿ ಕಯ್ಯಾರಿಗೆ ಬಂದು ಹೋದರು. ಹಳ್ಳಿಯ ಸಮೀಪದಲ್ಲಿ ಸುರಕ್ಷಿತ ಸ್ಥಳದಲ್ಲಿ ಸಮೇಳನಕ್ಕೆ ವ್ಯವಸ್ಥೆಯಾಯಿತು. ಇನ್ನೂ ಒಂದು ವಾರ ಸಮೇಳನ ಇರುವಾಗ ಅಭಿಬಕರ್ ನೇತೃತ್ವದಲ್ಲಿ ಸ್ವಯಂಸೇವಕರ ಪಡೆ ದಿನವೂ ಹಳ್ಳಿಯಲ್ಲಿ ಪೇರೇಡ್ ಮಾಡುತ್ತಿತ್ತು. ಅದೇ ವಾರ ಹೋಸದುಗ್ರಾಂತಿ ಸುಭೂತಿಯನ್ನೆಂಬ ಹೊಲೀಸ್ ನಂಬಿಯಾರರ ಮನೆಗೆ ಒಂದು ಬಿಡು ಬಿಟ್ಟಿದ್ದು. ಎಂದಿನಂತೆ ಅರುಣೋದಯದಲ್ಲಿ ಅಭಿಬಕರ್ ನೇತೃತ್ವದಲ್ಲಿ ಕಣ್ಣನ ಹಾಡಿನ ಮೂಲಕ ಪೇರೇಡ್ ಜರುಗುತ್ತಿತ್ತು. “ಇಂಝ್ಲಾಬ್ ಜಂಡಾಬಾದ್” ಎಂಬ ಫೋಟ್ ನೀರವತೆಯನ್ನು ಸೀಳಿಕೊಂಡು

ಕಾಡಿನ ನಡುವಿನಲ್ಲಿಯೂ ಬೆಟ್ಟದ ತಪ್ಪಲಿನಲ್ಲಿಯೂ ಮಾರ್ಫನಿಗೊಂಡಿತು. ನಂಬಿಯಾರರ ಮನೆಯಲ್ಲಿರುವ ಸುಭೂತಿಯನಿಗೂ ಛುನಿ ಕೇಳಿ ಪೇರೇಡನ್ನು ತಡೆಯಲು ಮುಂದಾದನು. ಆಗ ಹೊಲೀಸ್ ದಬ್ಬಾಳಿಕೆಗೆ ಧಿಕ್ಕಾರ ಎಂದು ಕೂಗಿದರು. ಹೊಲೀಸನ ಅಡ್ಡಗಟ್ಟಿಕೆಗೆ ಕಣ್ಣ ಮತ್ತು ಅಭಿಬಕರ್ ಪ್ರತಿಭಟಿಸಿದರು. ಹೊಲೀಸನು ಅಭಿಬಕರನಿಗೆ ಹೊಡೆದು ಕುಟ್ಟಿ ಕೃಷ್ಣನಿಗೆ ಒಳ್ಳಿಸಿದನು. ಇದರಿಂದ ಕೆರಳಿದ ರೈತರು ಸುಭೂತಿಯನ್ನು ಓಡಿಸಿದರು ಹೊಡೆದರು. ಓಡುತ್ತಿದ್ದ ಅವನನ್ನು ಸ್ವಯಂಸೇವಕರು ಬೆನ್ನಣಿದರು ನದಿಯ ದಂಡೆಗುಂಟಾ ಸಾಗಿ ನದಿಗೆ ಹಾರಿ ತಪ್ಪಿಸಿಕೊಳ್ಳಲು ನದಿಗೆ ಹಾರಿದನು. ಈಜುತ್ತಾ ಕೈ ಸೋತ್ತಿತೋ, ಮೊಸಳೆ ನುಂಗಿತ್ತೋ, ಸುಳಿಗೆ ಸಿಲುಕಿದನೋ, ಸುಭೂತ್ಯನು ಮುಳುಗಿದ ಅಲ್ಲಿ ಮುಳುಗಿ ಸತ್ತು ಹೋದನೆಂಬುದಕ್ಕೆ ಯಾವ ಸಾಕ್ಷಿಪು ಇರಲಿಲ್ಲ. ತೇಜಸ್ಸಿನ ಎಂದಿನಂತೆ ಹರಿಯುತ್ತಿತ್ತು. ಈ ಫಟನೆ ಸ್ವಯಂ ಸೇವಕರಲ್ಲಿ ಗಾಬರಿಯನ್ನು ಮತ್ತಿಸಿತು. ಸುಭೂತ್ಯ ನದಿಯಲ್ಲಿ ಮುಳುಗಿ ಸತ್ತ ಬಳಿಕ ಕಾದಂಬರಿಗೆ ಒಂದು ಹೊಸ ಆಯಾಮ ಪ್ರಾಪ್ತವಾಗುತ್ತದೆ. ಇದೊಂದು ಕಾದಂಬರಿಯ ಅಥವಾ ಫಟನೆಯ ಬಹುಮುಖ್ಯ ತಿರುವು. ಈ ಫಟನೆ ನಂಬಿಯಾರನ ನಾಭಿಯಲ್ಲಿ ನಡುಕವನ್ನು ಮತ್ತಿಸಿತು.

ಉಂಟಾಯವೆದ್ದು ಹೊಲೀಸನನ್ನು ಕೊಲೆ ಮಾಡಿದ ವಾತೆಯನ್ನು ತಂತೆ ಮೂಲಕವಾಗಿ ಮದರಾಸ್ ಬಂಡಾಯವೆದ್ದು ಪಲಾಯನ ಮಾಡಲು ಯೋಚನೆ ಗೈದ ಕಯ್ಯಾರಿನ ರೈತರು ಸಶಸ್ತ್ರ ಬಂಡಾಯವೆದ್ದು ಹೊಲೀಸನನ್ನು ಕೊಲೆ ಮಾಡಿದ ವಾತೆಯನ್ನು ತಂತೆ ಮೂಲಕವಾಗಿ ಮದರಾಸ್

ಸರ್ಕಾರಕ್ಕೂ, ಮಂಗಳೂರಿನ ಜಿಲ್ಲಾಧಿಕಾರಿಗಳಿಗೂ ತಿಳಿಸುವ ಏಪಾರಣನ್ನು ಮಾಡಿದನು. ಈ ಘಟನೆಯಾದ ಸ್ವಲ್ಪ ಹೊತ್ತಿನ ಬಳಿಕ ರೈತಸಂಘದಲ್ಲಿ ಸಭೆ ಸೇರಿ ಪ್ರಕಟಣೆಯೊಂದನ್ನು ಹೊರಡಿಸಿ ಹೊಲೀಸನ ಸಾಮಿಗೆ ನಾವು ಕಾರಣರಲ್ಲ ಇದಂತೂ ಆಕ್ಸಿಕ ಘಟನೆ. ಹಾಗಾಗಿ ಇದಕ್ಕೆ ರೈತಸಂಘ ಕಾರಣವಲ್ಲವೆಂದು ಸಾರಿದರು. ನಾಳೆಯೂ ಸಹ ಪೇರೇಡ್ ಇರುತ್ತದೆ ಎಂದು ತಿಳಿಸಿದರು. ಆದರೆ ಇದಕ್ಕೆ ಸುಮೃದ್ಧಾಗಿದೆ ಕಾರ್ಯಕಾರಿ ಸಮಿತಿಯೂ ಸಭೆ ಸೇರಿ ಕೆಲವರು ಭೋಗತರಾಗಬೇಕು ಕೆಲವರು ಉರಳ್ಲೇ ಉಳಿದು ರೈತರಿಗೆ ಧ್ಯೇಯ ಕೊಡಬೇಕೆಂದು ನಿರ್ಧಾರ ಮಾಡಿದರು. ಅಪ್ಪು, ಅಬೂಬಕರ್ ಮತ್ತು ಸಾಹಸಿಗಳಾದ ಸ್ವಯಂಸೇವಕರಿಬ್ಬರೂ ಭೋಗತರಾಗುವುದೆಂದು ತೀರ್ಮಾನವಾಗಿ ಅಂದೇ ಅಡವಿಯನ್ನು ಸೇರಿದರು.

ಚಿರಕುಂಡ ಹೊದಲಾದವರು ಹೊದಲೇ ಉಹಿಸಿದಂತೆ ಹೊಲೀಸರು ಕಯ್ಯಾರನ್ನು ಸೇರಿದರು. ಮುಂದೆ ಕಯ್ಯಾರಿನಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಚಿರಕುಂಡ, ಚಿರಕುಂಡನ ತಂದೆ, ಹೊಡವರ ಕುಂಜಾಂಬು, ಕೋರ, ಹಾಗೂ ಕೆಣ್ಣಿ ಹೊದಲಾದವರ ಬಂಧನವಾಗುತ್ತದೆ. ನಮಗೆ ಬೇಕಾಗಿರುವುದು ಮುಖಿಂಡರು ಮಾತ್ರ ಬೇರೆ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ ಎಂದು ಹೇಳಿದ ಹೊಲೀಸರು. ನಂಬಿಯಾರರ ಮೂಲಕ ಮುಖಿಂಡರ ಪಟ್ಟಿಯನ್ನು ಪಡೆಯುತ್ತಾರೆ. ಎಲ್ಲರೂ ದಸ್ತಗಿರಿಯಾದರು. ಹೊಲೀಸನೊಬ್ಬ ಸಂಘದ ಕಚೇರಿಯ ಮೇಲಿರುವ ಸ್ತಂಭವನ್ನು ಮುರಿದು ಹಾಕಿದ. ಬೈದಿಗಳನ್ನು ಹೊಸದುಗರ್ಕೆ ಸಾಗಿಸುವಂತೆ ಅಧಿಕಾರಿ ಹೇಳಿದ. ಅನಂತರದಲ್ಲಿ ಹೆಣ್ಣಿಗಳ ಅತ್ಯಾಚಾರ ಗುಡಿಸಲುಗಳಿಗೆ ಬೆಂಕಿ, ಬಿತ್ತಿಹಿಂಸೆಗಳು ನಡೆಯುತ್ತವೆ. ಮಾಸ್ತರರ, ದಾಂಡಿಗ, ಪ್ರಭು ಮುಂತಾದವರ ಬಂಧನವಾಗುತ್ತದೆ.

ಮುಂದೆ ಯಾವುದೇ ದಾರಿಕಾಣದೆ ಅಪ್ಪು ಮತ್ತು ಅಬೂಬಕರ್ ಶರಣಾಗತರಾಗುತ್ತಾರೆ. ಹೊಲೀಸರ ದೌರ್ಜನ್ಯಗಳ ಜೊತೆ ಬೈದಿಗಳ ವಿಚಾರಣೆಯ ನಾಟಕ ನಡೆಯುತ್ತದೆ. ಹಲವು ದಿನಗಳ ನಂತರ ವಿಚಾರಣೆ ಆರಂಭವಾಗಿ ನಂತರ ಸ್ವೇಷನ್ನಾನಲ್ಲಿಯೂ ಸಹ ಮುಂದುವರೆಯುತ್ತದೆ. ಈ ಮಧ್ಯ ಕಯ್ಯಾರು ಘಟನೆ ದೇಶಾದ್ಯಂತ ಸುದ್ದಿಯಾಗಿ ಕಯ್ಯಾರುಕಲಿಗಳ ಹಿತರಕ್ಕಣಾ ಸಮಿತಿಯು ಸಹ ಒಂದುಗೂಡುತ್ತದೆ. ಆ ಮೂಲಕ ರಾಜಾರಾಮನ್ ಎಂಬ ವಕೀಲರನ್ನು ನೇಮಕ ಮಾಡುತ್ತಾರೆ. ನಂತರ ಸ್ವೇಷನ್ ನಲ್ಲಿ ಪಿಳ್ಳಿ ಎಂಬ ವಕೀಲರು ಸಹ ಕಯ್ಯಾರಿನವರ ಪರವಾಗಿ ವಾದ ಮಾಡುತ್ತಾರೆ. ಯಾರ ಪ್ರಯತ್ನವೂ ಸಹ ಸಫಲವಾಗುವುದಿಲ್ಲ ವಿಚಾರಣೆ ಎಂಬ ಒಂದು ನಾಟಕವನ್ನು ಮುಗಿಸಿ ಶಿಕ್ಷೆಯನ್ನು ಜಾರಿಗೊಳಿಸುತ್ತಾರೆ. ವಕೀಲರಾದ ಒಳ್ಳಿ ಮತ್ತು ರಾಜಾರಾಮ್ ಅವರ ಪ್ರಯತ್ನಗಳು ಸಫಲವಾಗುವುದಿಲ್ಲ; ಶಿಕ್ಷೆಯ ಪಟ್ಟಿ ಸಿದ್ಧವಾಗುತ್ತದೆ;

“ರಾಜದೇಶೋಹದ ಚಟುವಟಿಕೆಯ ಅಪರಾಧಕ್ಕಾಗಿ ಮಾಸ್ತರು, ಅಪ್ಪು, ಚಿರುಕಂಡ, ಕೆಣ್ಣಿ ಅಬೂಬಕರ್, ಕುಂಜಾಂಬು ಮತ್ತಿತರ ಇಪ್ಪತ್ತು ಜನರಿಗೆ ಐದ್ಯೇ ವರ್ಷಗಳ ಕರಿಣ ಕಾರಗ್ಗರವಾಸ, ಕೃಷ್ಣನ್ ನಾಯರ್, ಮತ್ತಿತರ ಹದಿನೆಂಟು ಜನರಿಗೆ ಎರಡೆರಡು ವರ್ಷದ ಕರಿಣ ಸಜೆ, ಪ್ರಭು, ಕೃಷ್ಣನ್ ನಾಯರ್, ದಾಂಡಿಗ, ಚಂದು, ಅಪ್ಪುವಿನ ತಂದೆ, ಚಿರುಕಂಡನ ತಂದೆ, ಮತ್ತಿತರರಿಗೆ ಬಿಡುಗಡೆ. ಹೊಲೀಸನನ್ನು ಕೊಲೆಮಾಡಿದ ಅಪರಾಧಕ್ಕಾಗಿ ಅಪ್ಪು ಚಿರುಕಂಡ, ಕುಂಜಾಂಬು, ಅಬೂಬಕರ್ ಮತ್ತು ಕುಟುಂಬನಿಗೆ ಮರಣ ದಂಡನೆ, ಕೊನೆಯವನು ಅಪ್ಪಾಯಸ್ತನಾದುದರಿಂದ ಮರಣದಂಡನೆಯ ಬದಲು ಕೈದಿಗಳ ಶಿಕ್ಷಣ ಶಾಲೆಗೆ ಆತನ

ರವಾನೆ” (ಚಿರಸ್ತರಣ: ಪು.265). ಹೀಗೆ ಕಯ್ಯಾರಿನ ಕಲಿಗಳ ಹೋರಾಟದ ದುರಂತ್ಯೇ ಅಂತ್ಯವಾಗುತ್ತದೆ. ಅಪ್ಪು ಜಿರುಕಂಡ, ಕುಂಜಾಂಬು, ಅಭಾಬಕ್ರಾರವರಿಗೆ ಮಾರ್ಚ್ 29–1943 ರಂದು ಮರಣ ದಂಡನೆ ವಿಧಿಸಲಾಗುತ್ತದೆ. ಅವರು ಹೆಮ್ಮೆಯಿಂದಲೇ ನೇಣಿನ ಹಾರವನ್ನು ಧರಿಸುತ್ತಾರೆ.

‘ಚಿರಸ್ತರಣ’ ಕಾದಂಬರಿ ಬಂಡವಾಳಶಾಹಿ ಮತ್ತು ಅಧಿಕಾರಶಾಹಿತ್ಯದಿಂದ ಶಾಡಿದ ರೈತ ಸಂಘಟನೆಯನ್ನು ದಮನಗೊಳಿಸಿದ ಕಥೆಯಾಗಿದೆ. ಕಯ್ಯಾರಿನ ರೈತರು ತಮ್ಮ ಧ್ಯೇಯ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯ ಪ್ರವೃತ್ತಾಗುವ ಕ್ರಮ ಕಾದಂಬರಿಯ ಮೊದಲಲ್ಲಿದೆ. ಮಾಸ್ತರರ ಮಾರ್ಗದರ್ಶನದಲ್ಲಿ ಯುವಕರ ಸಾಂಪ್ರಿಕ ಉತ್ಸಾಹ ಚಿಮ್ಮತ್ತದೆ. ಶಾಲೆಯ ಮಾಸ್ತರು ಪಾಠ ಹೇಳುವಾಗ ಸ್ಥಳೀಯ ಉದಾಹರಣೆಗಳನ್ನೇ ಆರಿಸಿಕೊಂಡು ಬಡವ-ಶ್ರೀಮಂತರೆಂಬ ವರ್ಗಭೇದ, ಶ್ರಮಜೀವಿಗಳ ಶೋಷಣೆ, ಕ್ರಾಂತಿ ಮೊದಲಾದವುಗಳ ಅರ್ಥವನ್ನು ವಿವರಿಸಿ ಶಿಷ್ಯರಲ್ಲಿ ಕ್ರಾಂತಿಪ್ರಜ್ಞೆ ಬಿತ್ತಿದರು. ಆದರೆ, ನಂಬಿಯಾರರಂಥ ಜಮೀನ್‌ನಾರರು ಅಕ್ಷರಸ್ಥ ಮಾಸ್ತರರನ್ನು ಶ್ರಮಿಕರಾದ ರೈತರನ್ನು ನಿಯಂತ್ರಿಸುವ ಕ್ರಮವೂ ಕಾದಂಬರಿಯಲ್ಲಿ ವ್ಯಕ್ತಗೊಂಡಿದೆ. ಅಭಾಬಕ್ರಾ ಮತ್ತು ಸುಭೂತಿನ ನಡುವೆ ಸಂಭವಿಸುವ ಕಲಪದ ಪರಿಣಾಮದಿಂದಾಗಿ ಕಾದಂಬರಿಗೆ ಒಂದು ಹೊಸ ತಿರುವು ಪ್ರಾಪ್ತಾಗುತ್ತದೆ. ಅದು ಆಡಳಿತಶಾಹಿ ಮತ್ತು ಜಮೀನ್‌ನಾರಿಗಳ ಪರಸ್ಪರ ಶಾಮೀಲಿಗೆ ಅವಕಾಶವನ್ನು ಕಲ್ಪಿಸುತ್ತದೆ. ಕ್ರಾಂತಿಕಾರಿಗಳ ಬಂಧನವಾಗಿ ಅವರು ಗಲ್ಲಿಗೇರಬೇಕಾಗುತ್ತದೆ. ವಸ್ತು-ಸಂವಿಧಾನ, ಸನ್ನಿಹಿತ ನಿರ್ಮಾಣ, ಪಾತ್ರ ಸಂಯೋಜನೆಯಲ್ಲಿ ಕಾದಂಬರಿಕಾರರ ಶಿಸ್ತ ಕಾಣಬರುವುದಾದರೂ, ಹಲವಾರು ಕಡೆ ಸಂದರ್ಭಗಳನ್ನು ಭಾವುಕ ಸ್ತರದಲ್ಲಿ ಚಿತ್ರಿಸಿದಂತಿದೆ. ಪಾತ್ರ ಸಂಯೋಜನೆಯಲ್ಲಿ ನಿರಂಜನರು ಶೋರುವ ಕಾಳಜಿ ಅನನ್ಯವಾದುದಾಗಿದೆ; ಅವು ತುಂಬಾ ಸಹಜ ನೆಲೆಯಲ್ಲಿ ರೂಪಗೊಂಡಿವೆ. ‘ಚಿರಸ್ತರಣ’ ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂಬುದನ್ನು ಮರೆಯುವಂತಿಲ್ಲ. ನಿರಂಜನರೇ ಹೇಳುವಂತೆ “ಈ ಕೃತಿಯಲ್ಲಿ ನಾನು ಮಾಡಿರುವುದು, ಕಳ್ಳೂರಿನ ಹೋರಾಟದ ಅಂತಹಸತ್ಯವನ್ನು, ಆ ಕಾಲಾವಧಿಯ ಚೇತನವನ್ನು, ಕಲೆಯಲ್ಲಿ ಸರೇ ಹಿಡಿಯುವ ಯತ್ನ ಚಿರಸ್ತರಣೆಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಮಟಗಳಿಗೆ ನಡೆದುಬಂದಿವೆ. (ಪು.13).

‘ಚಿರಸ್ತರಣ’ ನಿರಂಜನರು ಪಕ್ಷದೊಂದಿಗೆ ನೇರ ಸಂಬಂಧ ಹೊಂದಿದ್ದ ಕಾಲದಲ್ಲಿ ಕಣ್ಣಾರ ಕಂಡ ಸಂಗತಿಗಳು, ಪರಿಚಯ ಪಡೆದ ಸಂಗಾತಿಗಳ ನೆನಪುಗಳು, ಸಾಮಾಜಿಕ ಸಮಸ್ಯೆಗಳಿಗೆ ತೋರಿದ ಜೀವಂತ ಸ್ವಂದನ ಇವುಗಳಿಂದ ರೂಪಗೊಂಡಿದೆ. ಇಲ್ಲಿ ಬರುವಂತೆ ಸಮಾಜ ವಿಕಾಸ, ವರ್ಗ-ಸಂಘರ್ಷ, ಶ್ರಮಜೀವಿಗಳ ಸಂಘಟನೆ, ದೇಶೀಯ-ವಿದೇಶೀಯ ಸಾಮೂಜ್ಯಶಾಹಿ ಬಂಡವಾಳ ಶಾಹಿಗಳ ಶಾಮೀಲು, ಸಮಾಜವಾದಿ ಕ್ರಾಂತಿಯ ಮೂಲಕ ಸಮಸ್ಯೆಯ ಪರಿಹಾರದ ಸೂಚನೆ ಇವುಗಳಲ್ಲಿ ಮಾರ್ಕ್ ವಾದಿ ಚಿಂತನೆಯ ಪ್ರಭಾವವನ್ನು ಸ್ಪಷ್ಟವಾಗಿಯೇ ಕಾಣಬಹುದು.

ವರಾಮರ್ಶನ ಗ್ರಂಥಗಳು

- ನಿರಂಜನ. (2013). ಚಿರಸ್ತರಣ. ಡಿ.ವಿ.ಕೆ ಮೂಲ್ತಿ.
- ಭಂಡಾರಿ. ಆರ್.ವಿ. (2008). ನಿರಂಜನರ ಜೀವನ ಮತ್ತು ಸಾಧನೆ. ಕನ್ನಾಟಿಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.